

ESI.A.No.28/2022

AW-1,

ದಿನಾಂಕ: 07-04-2025 ರಂದು ಸಾಕ್ಷಿಯನ್ನು ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು:- ಎದುರುದಾರರ ಪರವಾಗಿ: ಶ್ರೀ. ABN ವಕೀಲರಿಂದ

ಅರ್ಜಿದಾರ ಸಂಸ್ಥೆಯು ಒಂದು ಶೈಕ್ಷಣಿಕ ಸಂಸ್ಥೆ ಎಂದರೆ ನಿಜ. ಶೈಕ್ಷಣಿಕ ಸಂಸ್ಥೆಗಳಿಗೆ 2011 ಮಾರ್ಚ್ ತಿಂಗಳಿನಿಂದ ಇ ಎಸ್ ಐ ಕಾಯಿದೆಯು ಅನ್ವಯಿಸುತ್ತದೆ ಎಂದು ಸರಕಾರದ ಸುತ್ತೋಲೆ ಆಗಿದೆ ಎಂದರೆ ನಿಜ. ದಿನಾಂಕ:7-10-2011 ರಂದು ನಮ್ಮ ಸಂಸ್ಥೆಗೆ ಸೋಶಿಯಲ್ ಸೆಕ್ಯೂರಿಟಿ ಆಫೀಸರವರು ಭೇಟಿ ನೀಡಿದ್ದರು ಎಂದರೆ ನಿಜ. ಅವರು ಭೇಟಿ ಮಾಡಿದ ಸಮಯದಲ್ಲಿ ನಮ್ಮ ಸಂಸ್ಥೆಯ ಒಟ್ಟು 42 ಕಾರ್ಮಿಕರ ಪೈಕಿ 36 ಜನರು ಇ ಎಸ್ ಐ ವ್ಯಾಪ್ತಿಗೆ ಒಳಪಡುವವರಾಗಿದ್ದು ಉಳಿದ 6 ಮಂದಿ ಇ ಎಸ್ ಐ ವ್ಯಾಪ್ತಿಗೆ ಒಳಪಡದವರಾಗಿದ್ದರು ಎಂದರೆ ನಿಜ. ಅವರಿಗೆ ನಮ್ಮ ಸಂಸ್ಥೆಯ ವಿವರಗಳನ್ನು ಫಾರಂ 1 ಮೂಲಕ ನಾನೇ ನೀಡಿದ್ದೆ ಎಂದರೆ ನಿಜ. ಆನಂತರ ದಿ:19-10-2011 ರಂದು ನಮ್ಮ ಸಂಸ್ಥೆಯನ್ನು ಇ ಎಸ್ ಐ ವ್ಯಾಪ್ತಿಗೆ ಒಳಪಡಿಸಬೇಕೆಂದು ನೋಟೀಸನ್ನು ನೀಡಿದರು ಎಂದರೆ ನಿಜ. ಆದರೆ ನಮ್ಮ ಸಂಸ್ಥೆಯನ್ನು ಇ ಎಸ್ ಐ ಕಾಯಿದೆಯ ವ್ಯಾಪ್ತಿಗೆ ಒಳಪಡಿಸಲಿಲ್ಲ ಎಂದರೆ ನಿಜ. ಆದ್ದರಿಂದ ಮುದ್ದು ಸುನಾವಣೆಗಾಗಿ ಇನ್ನೊಂದು ನೋಟೀಸನ್ನು ನೀಡಿದರು ಎಂದರೆ ನಿಜ. ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ವಿವಾದ ಪರಿಶೀಲನೆಯಲ್ಲಿದೆ ಎಂದು ನಾವು ಉತ್ತರ ಕೊಟ್ಟಿವು ಎಂದರೆ ನಿಜ. ನಾವು ಕುಸುಮಾ ಸಂಘಟನೆಯ ಮೂಲಕ ಹಾಕಿದ್ದ ರಿಟ್ ಅರ್ಜಿಯು ವಜಾಗೊಂಡಿತ್ತು ಎಂದರೆ ನಿಜ. ಅದರ ಮೇಲೆ ರಿಟ್ ಅಪೀಲನ್ನು ಸಲ್ಲಿಸಲಾಗಿತ್ತು ಮತ್ತು ಅದೂ ಕೂಡ ವಜಾಗೊಂಡಿದೆ ಎಂದರೆ ನಿಜ.

ದಿನಾಂಕ:1-4-2011 ರಿಂದ 30-09-2012 ಹಾಗೂ 1-10-2012 ರಿಂದ 30-11-2015 ರವರೆಗಿನ ಅವಧಿಗೆ ಒಟ್ಟು ರೂ.4,05,405-00 ಮತ್ತು ರೂ.8,55,855-00 ಗಳನ್ನು ಪಾವತಿಸಬೇಕೆಂದು ಆದೇಶ ನೀಡಿದ್ದಾರೆ ಎಂದರೆ ನಿಜ. ಈ ಅವಧಿಗೆ ಅಕ್ಷುವಲ್ಲ ಮೇಲೆ ನಾವು ವಂತಿಗೆಯನ್ನು ಕಟ್ಟಿದ್ದೇವೆ ಎಂದು ಹೇಳಿರುವುದು ಸರಿ ಇಲ್ಲ ಎಂದರೆ ಸುಳ್ಳು. ಈ ನ್ಯಾಯಾಲಯಕ್ಕೆ ಈ ಅರ್ಜಿಯನ್ನು ಸಲ್ಲಿಸುವ ಪೂರ್ವದಲ್ಲಿ ನಾವು ಅಕ್ಷುವಲ್ಲ ಮೇಲೆ ಇ ಎಸ್ ಐ ವಂತಿಗೆಯನ್ನು ಪಾವತಿಸಲು ಸಿದ್ಧರಿದ್ದೇವೆ ಎಂದು ಹೇಳಿರುವುದಿಲ್ಲ. ಎದುರುದಾರರು ಕಲಂ 45 ಎ ರಡಿಯಲ್ಲಿ ಮಾಡಿದ ಆದೇಶದ ವಿರುದ್ಧ ನಾವು ಮೇಲ್ಮನವಿಯನ್ನು ಸಲ್ಲಿಸಿಲ್ಲ ಎಂದರೆ ನಿಜ. ನಾನು ಹಾಜರುಪಡಿಸಿರುವ ಅಟೆಂಡೆನ್ಸ್ ರಿಜಿಸ್ಟರ್ ಮತ್ತು ಪೇಮೆಂಟ್ ರಿಜಿಸ್ಟರುಗಳು ಈ ಕೇಸಿಗಾಗಿ ಸೃಷ್ಟಿ ಮಾಡಿ ಹಾಕಿದ ದಾಖಲೆಗಳು ಎಂದರೆ ಸರಿಯಲ್ಲ. ನಾವು ಕೇಳಿದಂತೆ ಎದುರುದಾರರು ಯಾವುದೇ ವಂತಿಗೆ ಹಣವನ್ನು ಮರು ಪಾವತಿ ಮಾಡಬೇಕಾಗಿಲ್ಲ ಬದಲಾಗಿ ನಾವೇ ಎದುರುದಾರರ ಆದೇಶದಂತೆ ಇ ಎಸ್ ಐ ವಂತಿಗೆಯನ್ನು ಪಾವತಿಸಬೇಕಾಗಿದೆ ಎಂದರೆ ಸರಿಯಲ್ಲ.

ESI.A.No.28/2022

AW- 1,

ಮರು ವಿಚಾರಣೆ: ಇಲ್ಲ

(ಸಾಕ್ಷಿಯು ಕೊಟ್ಟ ಸಾಕ್ಷ್ಯವನ್ನು ನನ್ನ ಉಕ್ತ ಲೇಖನದಂತೆ ಬಹಿರಂಗ ನ್ಯಾಯಾಲಯದಲ್ಲಿ
ಗಣಕೀಕರಿಸಲಾಯಿತು.)

(ಮೇಲಿನ ಸಾಕ್ಷ್ಯವನ್ನು ಸಾಕ್ಷಿಗೆ ಓದಿ , ತಿಳಿಸಿ , ಹೇಳಿದಾಗ ಅವರು ಸರಿ ಇದೆ ಎಂದು ಒಪ್ಪಿದ್ದಾರೆ).

(ರುಡೋಲ್ಫ್ ಪಿರೇರಾ),
ಅಧ್ಯಕ್ಷಾಧಿಕಾರಿಗಳು/ಜಡ್ಜ್
ಇ.ಎಸ್.ಐ.ನ್ಯಾಯಾಲಯ,
ಮೈಸೂರು.